



ಸುಪ್ರಸಿದ್ಧ ಕುಂಭಕರ್ಣಿರು!

ಜಗತ್ತು ಕಂಡ ಮಹಾಮೇಧಾವಿ ಆಲ್ಬರ್ಟ್ ಐನ್‌ಸ್ಟೀನ್ ಹಗಲಲ್ಲಿ ಪ್ರತಿ 4 ಗಂಟೆಗೊಮ್ಮೆ 15 ನಿಮಿಷಗಳ ಸಣ್ಣ ನಿದ್ರೆ ಮಾಡುತ್ತಿದ್ದರು! ಕಲಾವಿದ, ವಿಜ್ಞಾನಿ, ಲೇಖಕ, ಗಣಿತಜ್ಞ ಲಿಯೋನಾರ್ಡ್ ಡಾ ವಿನ್ಸಿ ಜೀವನದ ಅರ್ಧ ವಯಸ್ಸನ್ನು ನಿದ್ರೆಯಲ್ಲಿ ಕಳೆದಿದ್ದರು. ಅಪ್ರತಿಮ ನಿಘಂಟು ತಜ್ಞ ಡಾ. ಜಾನ್ಸನ್ ಪ್ರತಿ ದಿನ ಮಧ್ಯಾಹ್ನ ಹೆಚ್ಚು ನಿದ್ರೆ ಮಾಡುತ್ತಿದ್ದರು. ಈ ಪಟ್ಟಿಗೆ ಇಂಗ್ಲೆಂಡಿನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್, ಆಂಗ್ಲ ನಟ ಆರ್ಥರ್ ಲೋವ್, ವಿಜ್ಞಾನ ಬರಹಗಾರ್ತಿ ತೆರೆಸಾ ಹೆಡೆನ್ ಕೂಡಾ ಸೇರುತ್ತಾರೆ. 'ಎಲ್ಲ ನಿಯಮಗಳಿಗೂ ಅಪವಾದಗಳಿವೆ' ಎಂಬಂತೆ ಇವರ ಅತಿನಿದ್ರೆ ಇವರ ಪ್ರತಿಭೆಗೆ ಅಡ್ಡಿ ಉಂಟು ಮಾಡಲಿಲ್ಲ ಎಂದು ಅರ್ಥೈಸಿಕೊಳ್ಳಬೇಕು.

